

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ಕಲಂಗ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ  
ಶ್ರೀಮತೇ ರಾಮಾನುಜಾಯ ನಮಃ

## ॥ ಕಲಂಗ ॥

ತಿರುನಱ್ಪಿಯೂರ್ -2

‡ಕಲಂಗ ಮುನ್ನೀರ್ ಕಡೈಂದು \* ಅಮುದಂ ಕೊಂಡು \* ಇಮೈಯೋರ್  
ತುಲಂಗಲ್ ತೀರ \* ನಲು ಶೋದಿ ಚ್ಚುಡರಾಯ \*  
ವಲಂಗೈಯಾಱಿ ಇಡಂಗೈ ಚ್ಚಿಂಗಂ \* ಉಡೈಯಾನ್ ಊರ್ \*  
ನಲಂಗೊಳ್ ವಾಯೈ \* ಅಂದಣರ್ ವಾಱುಂ ನಱ್ಪಿಯೂರೇ (೧)

ಮುನೈಯಾರ್ ಶೀಯಂ ಆಗಿ \* ಅವುಣ್ ಮುರಣ್ ಮಾರ್ವಂ \*  
ಪುನೈ ವಾಳ್ ಉಗಿರಾಲ್ \* ಪೋಱ್ ಪಡ ಈರಂದ ಪುನಿದನ್ ಊರ್ \*  
ಶಿನೈಯಾರ್ ತೇಮಾಂಜೆಂದಳಿರ್ ಕೋದಿ \* ಕ್ಕುಯಿಲ್ ಕೂವುಂ \*  
ನನೈಯಾರ್ ಶೋಲೈ ಶೂಱ್ಂದು \* ಅಱಿಗಾಯ ನಱ್ಪಿಯೂರೇ (೨)

ಆನೈ ಪ್ಪುದವಿ \* ತೇರೊಡು ಕಾಲಾಳ್ ಅಣಿ ಕೊಂಡ \*  
ಶೇನೈ ತ್ತೊಗೈಯೈ ಚ್ಚಾಡಿ \* ಇಲಂಗೈ ಶೆಱ್ಱಾನ್ ಊರ್ \*  
ಮೀನೈ ತ್ತಱುವಿ ವೀಱ್ಂದೆಱುಂ \* ಮಳೈಕ್ಕಲಮಂದು \*  
ನಾನ ಪ್ಪುದಲಿಲ್ \* ಆಮೈ ಒಳಿಕ್ಕುಂ ನಱ್ಪಿಯೂರೇ (೩)

ಉಱಿಯಾರ್ ವೆಣ್ಣೆಯ್ ಉಂಡು \* ಉರಲೋಡುಂ ಕಟ್ಟುಂಡು \*  
ವೆಱಿಯಾರ್ ಕೊಂದಲ್ ಪಿನ್ನೈ ಪೊರುಟ್ಟು \* ಆನ್ ವೆನ್ನಾನ್ ಊರ್ \*  
ಪೊಱಿಯಾರ್ ಮಱ್ಱೈ \* ಪೂಂ ಪೊಱಿಲ್ ತೋಱುಂ ನಡಂ ಆಡ \*  
ನಱು ನಾಣ್ಮಲಮೇಲ್ \* ವಂಡಿಶೈ ಪಾಡುಂ ನಱ್ಪಿಯೂರೇ (೪)

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱು sounds almost like ಱ್ಱು , ಱ್ಱೈ like ಱ್ಱೈ , and so on. The consonant-cluster ನ್ಱ is pronounced somewhere between ನ್ಱ and ನ್ಱ್ಱು. It is, however, colloquially acceptable to pronounce the clusters ಱ್ಱು and ನ್ಱ್ಱು as ತ್ಱ and ನ್ಱ, respectively.

ವಿಡೈಯೇಱ್ ವೆನ್ನು \* ಮೇ ತೋಳ್ ಆಯ್ ಚ್ಚಿಕ್ಕನನಾಯ್ \*  
 ನಡೈಯಾಲ್ ನಿನ್ನ \* ಮರುದಂ ಶಾಯ್ ತ್ತ ನಾದ್ ಊರ್ \*  
 ಪೆಡೈಯೋಡನ್ನಂ \* ಪೆಯ್ವಳೈಯಾರ್ ತಂ ಪಿನ್ ಶೆನ್ನು \*  
 ನಡೈಯೋಡಿಯಲಿ \* ನಾಣಿ ಒಳಿಕ್ಕುಂ ನಱೈಯೂರೇ (೫)

ಪಗುವಾಯ್ ವ್ ಪೇಯ್ ಕೊಂಗೈ ಶುವೈತ್ತು \* ಆರ್ ಉಯಿರ್ ಉಂಡು \*  
 ಪುಗುವಾಯ್ ನಿನ್ನ \* ಪೋದಗಂ ವೀಱಿ ಪ್ಪೊರುದಾನ್ ಊರ್ \*  
 ನೆಗು ವಾಯ್ ನೆಯ್ದಿಲ್ \* ಪೂ ಮದು ಮಾಂದಿ ಕ್ಕಮಲತ್ತಿನ್ \*  
 ನಗುವಾಯ್ ಮಲಮೇಲ್ \* ಅನ್ನಂ ಉಱಿಂಗುಂ ನಱೈಯೂರೇ (೬)

ಮುಂದು ನೂಲುಂ ಮುಪ್ಪುರಿ ನೂಲುಂ \* ಮುನ್ನೀಂದ \*  
 ಅಂದಣಾಳನ್ ಪಿಳ್ಳೈಯೈ \* ಅಱ್ಱಾನ್ಱಳಿತ್ತಾನ್ ಊರ್ \*  
 ಪೊಂದಿಲ್ ವಾಱುಂ \* ಪಿಳ್ಳೈಕ್ಕಾಗಿ ಪ್ಪುಳ್ಳೋಡಿ \*  
 ನಂದು ವಾರುಂ \* ಪೈಂ ಪುನಲ್ ವಾವಿ ನಱೈಯೂರೇ (೭)

ವೆಳ್ಳೈ ಪ್ಪುರವಿ ತ್ತೇರ್ ವಿಶಯಱ್ಕಾಯ್ \* ವಿಱಲ್ ವಿಯೂಗಂ  
 ವಿಳ್ಳ \* ಶಿಂದುಕ್ಕೋನ್ ವಿಱ \* ಊರ್ಂದ ವಿಮಲ್ ಊರ್ \*  
 ಕೊಳ್ಳೈ ಕೊಱು ಮೀನ್ ಉಣ್ \* ಕುರುಗೋಡಿ ಪ್ಪೆಡೈಯೋಡುಂ \*  
 ನಳ್ಳ ಕ್ಕಮಲ ತ್ತೇಱಲ್ ಉಗುಕ್ಕುಂ \* ನಱೈಯೂರೇ (೮)

ಪಾರೈಯೂರುಂ ಪಾರಂ ತೀರ \* ಪ್ಪಾತ್ತನ್ ತನ್  
 ತೇರೈಯೂರುಂ \* ತೇವದೇವನ್ ಶೇರುಂ ಊರ್ \*  
 ತಾರೈಯೂರುಂ \* ತಣ್ ತಳಿರ್ ವೇಲಿ ಪುಡೈ ಶೂಱಿ \*  
 ನಾರೈಯೂರುಂ \* ನಲ್ ವಯಲ್ ಶೂಱ್ಂದ ನಱೈಯೂರೇ (೯)

‡ತಾಮ ತ್ತುಳಬ \* ನೀಳ್ ಮುಡಿ ಮಾಯನ್ ತಾನ್ ನಿನ್ನ \*  
 ನಾಮ ತ್ತಿರಳ್ ಮಾ ಮಾಳಿಗೈ ಶೂಱ್ಂದ \* ನಱೈಯೂರ್ ಮೇಲ್ \*  
 ಕಾಮ ಕ್ಕದಿರ್ ವೇಲ್ ವಲ್ಲಾನ್ \* ಕಲಿಯನ್ ಒಲಿ ಮಾಲೈ \*  
 ಶೇಮ ತ್ತುಣೈಯಾಂ \* ಶೆಪ್ಪುಂ ಅವಕ್ಕುನ್ ತ್ತಿರುಮಾಲೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||